



ಫ್ಯೂಯಿಲ್‌ಬ್ಯಾಂಡ್

'ನೈಕ್' ಕಂಪೆನಿ ಹೊರತಂದಿರುವ ರಿಸ್ಪ್ ಬ್ಯಾಂಡ್ ಮೂಲಕ ಜಿಮ್‌ನಲ್ಲಿ ವ್ಯಾಯಾಮ ಮಾಡುವವರು, ವೇಗದ ನಡಿಗೆ ಮಾಡುವವರು ತಮ್ಮ ಅನುಭವಗಳನ್ನು ಸ್ನೇಹಿತರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಇದು ಸಾಧ್ಯವಾಗಿರುವುದು 'ಫ್ಯೂಯಿಲ್ ಬ್ಯಾಂಡ್' ಅಪ್ಲಿಕೇಶನ್ ಮೂಲಕ. ಈ ಐಒಎಸ್ ಅಪ್ಲಿಕೇಶನ್ನಿನಿಂದ ವ್ಯಾಯಾಮದ ಜೊತೆ ಭಾವಚಿತ್ರ, ಸ್ಥಳ ಮೊದಲಾದ ವಿವರಗಳನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳಬಹುದು. ಈ ರಿಸ್ಪ್ ಬ್ಯಾಂಡ್ ಮೂಲಕ ನಿತ್ಯ ಬದುಕಿನ ವೈಯಕ್ತಿಕ ಚಟುವಟಿಕೆಗಳ ಪ್ರಗತಿಯ ಗುರಿಯನ್ನು ಇರಿಸಿಕೊಳ್ಳಲು ಸಾಧ್ಯ. ಹಾಗೆಯೇ ಸ್ನೇಹಿತರ ಪ್ರಗತಿಯನ್ನು ಅವಲೋಕಿಸಿ ಪೈಪೋಟಿ ನೀಡಲು ಉತ್ತೇಜನ ನೀಡುತ್ತದೆ.

ಟೀಂವ್ಯೂವರ್

ಕೆಲಸದ ಜವಾಬ್ದಾರಿ ಜಾಸ್ತಿಯಾಗುತ್ತಿರುವ, ಸಮಯ ಸಾಲದೇ ಇರುವ ಈ ಸಂದರ್ಭದಲ್ಲಿ ಕೆಲವು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನೆರವಿಗೆ ಬಂದಿವೆ. ಇವುಗಳಲ್ಲಿ ಟೀಂವ್ಯೂವರ್ ಪ್ರಮುಖವಾದದ್ದು. ಮೀಟಿಂಗ್, ತರಬೇತಿ, ಸೆಮಿನಾರ್ ಮೊದಲಾದವುಗಳನ್ನು ಆಂಡ್ರಾಯ್ಡ್ ಸಾಧನದ ಮೂಲಕವೇ ನಿರ್ವಹಿಸಬಹುದು. ಇದು ದಾಖಲೆಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ. ಹಾಗೆಯೇ ವಿಡಿಯೋ ಕಾನ್ಫರೆನ್ಸಿಂಗ್ ಕೂಡಾ ಮಾಡಬಹುದು. ಮಾಹಿತಿಗೆ <http://www.teamviewer.com>.



ವಾಚ್‌ನಲ್ಲಿ ಗೇಮ್ಸ್ ಅಪ್ಲಿಕೇಶನ್

ಪೆಬಲ್ ಬಿಡುಗಡೆ ಮಾಡಿರುವ ವಾಚ್‌ಗೆಂದೇ ಎಸ್‌ಡಿಕೆ ಅಪ್ಲಿಕೇಶನ್ ಹೊರತರಲಾಗಿದೆ. ಇದರ ಮೂಲಕ ವಾಚ್ ಸ್ಕ್ರೀನ್ ಅನ್ನು ನೀವು ಸೃಷ್ಟಿಸಿಕೊಳ್ಳಬಹುದು. ಟೈಮರ್, ಕ್ಯಾಲೆಂಡರ್, ಗೇಮ್ಸ್ ಮೊದಲಾದವುಗಳನ್ನು ಡೌನ್‌ಲೋಡ್ ಮಾಡಬಹುದು. ಆದರೆ ಆರೋಗ್ಯ ಕುರಿತ ಅಪ್ಲಿಕೇಶನ್, ಹವಾಮಾನ ಮಾಹಿತಿ ಮೊದಲಾದವು ಈ ವಾಚ್‌ನಲ್ಲಿ ಸಿಗುತ್ತಿಲ್ಲ.

ವೈ-ಫಿ ಸುರಕ್ಷತೆ

ಹೋಂ ರೌಟರ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಆದರೆ ಸರಿಯಾದ ಸೆಟಿಂಗ್ ಮತ್ತು ವಿವೇಚನೆಯಿಂದ ಇದನ್ನು ತಡೆಯಲು ಸಾಧ್ಯ. ನಿಮ್ಮ ವೈ-ಫಿ ನೆಟ್‌ವರ್ಕ್‌ಗೆ ಪಾಸ್‌ವರ್ಡ್ ಕೊಟ್ಟುಕೊಳ್ಳಿ. ಇದು ಸುಲಭವಾಗಿ ಊಹೆ ಮಾಡಲು ಸಾಧ್ಯವಿಲ್ಲದಂತೆ ಇರಬೇಕು. ಚಿಕ್ಕದಾದ ಸ್ಕಾರ್ಟ್‌ಫೋನ್ ಕೀಬೋರ್ಡ್‌ನಿಂದಲೂ ಟೈಪ್ ಮಾಡುವಂತಿರಬೇಕು. ಪಾಸ್‌ವರ್ಡ್‌ನಲ್ಲಿ 8 ಅಕ್ಷರಗಳಿದ್ದು, ಇದರಲ್ಲಿ ಅಂಕಗಳೂ ಇರಬೇಕು. ಸೆಟಿಂಗ್ ಮೆನುವಿನಲ್ಲಿ ಎಲ್ಲ ಪಾಸ್‌ವರ್ಡ್ ಕೊಡಬೇಕು ಎಂಬುದು ರೌಟರ್ ಅನ್ನು ಅವಲಂಬಿಸಿರುತ್ತದೆ.

ಹಾಗೆಯೇ ರೌಟರ್‌ನಲ್ಲಿ ಹಲವು ಸೆಟಿಂಗ್‌ಗಳು ಡಿಫಾಲ್ಟ್ ಆಗಿರುತ್ತವೆ. ಇದನ್ನು ಕಂಪ್ಯೂಟರ್ ಮಾರುವವರು ಸೆಟ್ ಮಾಡಿರುತ್ತಾರೆ. ಇದರಿಂದಲೂ ಸುಲಭವಾಗಿ ಹ್ಯಾಕ್ ಮಾಡಬಹುದು. ಹೀಗಾಗಿ ಐಪಿ ಅಡ್ರೆಸ್ ಹಾಗೂ ಲಾಗ್‌ಇನ್ ಪಾಸ್‌ವರ್ಡ್ ಬದಲಾಯಿಸಿಕೊಳ್ಳಿ.



■ ಎಸ್. ತುಂಬೆ